

ಹರಿಕಥಾಮೃತಸಾರ
ವಿಘ್ನೇಶ್ವರಸ್ತೋತ್ರ ಸಂಧಿ

ಹರಿಕಥಾಮೃತಸಾರ ಗುರುಗಳ ಕರುಣಧಿಮ್ಲಾಪನಿಧು ಪೇಳುವೆ
ಪರಮ ಭಗವದ್ಭಕ್ತರಿಧನಾಧರಧಿ ಕೇಳುವುದು

ಶ್ರೀಶನಂಘ್ರಿ ಸರೋಜಭೃಂಗ ಮ
ಹೇಶಸಂಭವ ಮನ್ಮನದೊಳು ಪ್ರ
ಕಾಶಿಸನುದಿನ ಪ್ರಾಧಿಸುವೆ ಪ್ರೇಮಾತಿಶಯದಿಂದ
ನೀ ಸಲಹು ಸಜ್ಜನರ ವೇದ
ವ್ಯಾಸ ಕರುಣಾಪಾತ್ರ ಮಹದಾ
ಕಾಶಪತಿ ಕರುಣಾಳು ಕೈಪಿಡಿದೆಮ್ಮ ನುದ್ಧರಿಸು ೨೮-೦೧

ಏಕದಂತ ಇಭೇಂದ್ರಮುಖಿ ಚಾ
ಮೀಕರಕೃತ ಭೂಷಣಾಂಗ ಕೃ
ಪಾ ಕಟಾಅದಿ ನೋಡು ವಿಜ್ಞಾಪಿಸುವೆನಿನಿತೆಂದು
ನೋಕನೀಯನ ತುತಿಸುತಿಪ್ಪ ವಿ
ವೇಕಿಗಳ ಸಹವಾಸ ಸುಖಗಳ
ನೀ ಕರುಣಿಸುವುದೆಮಗೆ ಸಂತತ ಪರಮಕರುಣಾಳು ೨೮-೦೨

ವಿಘ್ನರಾಜನೆ ದುವಿಷಯದೊಳು
ಮಗ್ನವಾಗಿಹ ಮನವು ಮಹದೋ
ಷಘ್ನಂಘ್ರಿ ಸರೋಜಯುಗಳದಿ ಭಕ್ತಿಪೂವಕದಿ

ಲಗ್ನವಾಗಲಿ ನಿತ್ಯ ನರಕ ಭ
ಯಾಗ್ನಿಗಳಿಗಾನಂಜೆ ಗುರುವರ
ಭಗ್ನಗೈಸೆನ್ನವಗುಣಗಳನು ಪ್ರತಿದಿವಸದಲ್ಲಿ ೨೮-೦೩

ಧನಪ ವಿಶ್ವಕೇನ ವೈದ್ಯಾ
ಶ್ವಿನಿಗಳಿಗೆ ಸರಿಯೆನಿಪ ಷಣ್ಮುಖಿ
ನನುಜ ಶೇಷಶತಸ್ಥ ದೇವೋತ್ತಮ್ಮ ವಿಯದ್ಗಂಗಾ
ವಿನುತ ವಿಶ್ವೋಪಾಸಕನೆ ಸ
ನ್ಮನದಿ ವಿಜ್ಞಾಪಿಸುವೆ ಲಕುಮೀ
ವನಿತೆಯರಸನ ಭಕ್ತಿಜ್ಞಾನವ ಕೊಟ್ಟು ಸಲಹುವುದು ೨೮-೦೪

ಚಾರುದೇಷ್ಣಾಹ್ವಯನೆನಿಸಿ ಅವ
ತಾರ ಮಾಡಿದೆ ರುಕ್ಮಿಣೀಯಲಿ
ಗೌರಿಯರಸನ ವರದಿ ಉದ್ಧಟರಾದ ರಾಅಸರ
ಶೌರಿಯಾಜ್ಞದಿ ಸಂಹರಿಸಿ ಭೂ
ಭಾರವಿಳುಹಿದ ಕರುಣಿ ತ್ವತ್ತಾ
ದಾರವಿಂದಕೆ ನಮಿಪೆ ಕರುಣಿಪುದೆಮಗೆ ಸನ್ಮತಿಯ ೨೮-೦೫

ಶೂಪಕಣದ್ವಯ ವಿರಾಜಿತ ಕಂ
ದಪಶರ ಉದಿತಾಕಸನ್ನಿಭ
ಸಪವರ ಕಟಿಸೂತ್ರ ವೈಕೃತಗಾತ್ರ ಸುಚರಿತ್ರ
ಸ್ವಪಿತಾಂಕುಶ ಪಾಶಕರ ಖಳ
ದಭಂಜನ ಕಮಸಾಣಗ

ತಪಕನು ನೀನಾಗಿ ತೃಪ್ತಿಯ ಪಡಿಸು ಸಜ್ಜನರ ೨೮-೦೬

ಖೇಶ ಪರಮ ಸುಭಕ್ತಿಪೂವಕ
ವ್ಯಾಸಕೃತ ಗ್ರಂಥಗಳನರಿತು ಪ್ರ
ಯಾಸವಿಲ್ಲದೇ ಬರೆದು ವಿಸ್ತರಿಸಿದೆಯೊ ಲೋಕದೊಳು
ಪಾಶಪಾಣಿಯೆ ಪ್ರಾಧಿಸುವೆನುಪ
ದೇಶಿಸೆನಗದರಥಗಳ ಕರು
ಣಾಸಮುದ್ರ ಕೃಪಾಕಟಾಅದಿ ನೋಡುವ ಪ್ರತಿದಿನದಿ ೨೮-೦೭

ಶ್ರೀಶನತಿನಿಮಲ ಸುನಾಭೀ
ದೇಶವಸ್ಥಿತ ರಕ್ತ ಗಂಧಾ
ತಿಶೋಭಿತಗಾತ್ರ ಲೋಕಪವಿತ್ರ ಸುರಮಿತ್ರ
ಮೂಷಕಸುವರವಹನ ಪ್ರಾಣಾ
ವೇಶಯುತ ಪ್ರಖ್ಯಾತ ಪ್ರಭು ಪೂ
ರೈಸು ಭಕ್ತರು ಬೇಡಿದಿಷ್ಟಾಧಗಳ ಪ್ರತಿ ದಿನದಿ ೨೮-೦೮

ಶಂಕರಾತ್ಮಜ ದೈತ್ಯರಿಗತಿ ಭ
ಯಂಕರಗತಿಗಳೇಯ ಲೋಸುಗ
ಸಂಕಟ ಚತುರ್ಥಿಗನೆನಿಸಿ ಅಹಿತಾಧಗಳ ಕೊಟ್ಟು
ಮಂಕುಗಳ ಮೋಹಿಸುವೆ ಚಕ್ರದ
ರಾಂಕಿತನ ದಿನದಿನದಿ ತ್ವತ್ಪದ
ಪಂಕಜಗಳಿಗೆ ಬಿನ್ನೈಸುವೆನು ಪಾಲಿಪುದು ಎಮ್ಮೆ ೨೮-೦೯

ಸಿದ್ಧ ವಿದ್ಯಾಧರಗಣ ಸಮಾ
ರಾಧ್ಯ ಚರಣಸರೋಜ ಸವಸು
ಸಿದ್ಧಿದಾಯಕ ಶೀಘ್ರದಿಂ ಪಾಲಿಪುದು ಬಿನ್ನಪವ
ಬುದ್ಧಿ ವಿದ್ಯೆ ಜ್ಞಾನ ಬಲ ಪರಿ
ಶುದ್ಧ ಭಕ್ತಿ ವಿರಕ್ತಿ ನಿರುತನ
ವದ್ಯನ ಸ್ಮೃತಿಲೀಲೆಗಳ ಸುಸ್ತವನ ವದನದಲಿ ೨೮-೧೦

ರಕ್ತವಾಸದ್ವಯ ವಿಭೂಷಣ
ಉಕ್ತಿ ಲಾಲಿಸು ಪರಮಭಗವ
ದ್ಭಕ್ತವರ ಭವ್ಯಾತ್ಮ ಭಾಗವತಾದಿಶಾಸ್ತ್ರದಲಿ
ಸಕ್ತವಾಗಲಿ ಮನವು ವಿಷಯ
ವಿರಕ್ತಿ ಪಾಲಿಸು ವಿಧ್ವಧಾಧ್ಯ ವಿ
ಮುಕ್ತನೆಂದೆನಿಸೆನ್ನ ಭವಭಯದಿಂದಲನುದುನದಿ ೨೮-೧೧

ಶುಕ್ರ ಶಿಷ್ಯರ ಸಂಹರಿಪುದಕೆ
ಶಕ್ರ ನಿನ್ನನು ಪೂಜಿಸಿದನು ಉ
ರುಕ್ರಮಶ್ರೀರಾಮಚಂದ್ರನು ಸೇತುಮುಖದಲ್ಲಿ
ಚಕ್ರವತಿಪ ಧಮರಾಜನು
ಚಕ್ರಪಾಣಿಯ ನುಡಿಗೆ ಭಜಿಸಿದ
ವಕ್ರತುಂಡನೆ ನಿನ್ನೊಳೆಂತುಟೊ ಈಶನುಗ್ರಹವು ೨೮-೧೨

ಕೌರವೇಂದ್ರನು ನಿನ್ನ ಭಜಿಸದ
ಕಾರಣದಿ ನಿಜಕುಲ ಸಹಿತ ಸಂ

ಹಾರ ಐದಿದ ಗುರುವರ ವೃಕೋದರನ ಗದೆಯಿಂದ
ತಾರಕಾಂತಕನನುಜ ಎನ್ನ
ಶರೀರದೊಳು ನೀನಿಂತು ಧಮ
ಪ್ರೇರಕನು ನೀನಾಗಿ ಸಂತೈಸೆನ್ನ ಕರುಣದಲಿ ೨೮-೧೩

ಏಕವಿಂಶತಿ ಮೋದಕ ಪ್ರಿಯ
ಮೂಕರನು ವಾಗ್ಮಿಗಳ ಮಾಳ್ವೆ ಕೃ
ಪಾಕರೇಶ ಕೃತಜ್ಞ ಕಾಮದ ಕಾಯೊ ಕೈಪಿಡಿದು
ಲೇಖಕಾಗ್ರಣಿ ಮನ್ಮನದ ದು
ವ್ಯಾಕುಲವ ಪರಿಹರಿಸು ದಯದಿ ಪಿ
ನಾಕಿ ಭಾಯಾ ತನುಜ ಮೃದ್ಭವ ಪ್ರಾಥಿಸುವೆ ನಿನ್ನ ೨೮-೧೪

ನಿತ್ಯ ಮಂಗಳ ಚರಿತ ಜಗದು
ತ್ವತ್ತಿಸ್ಥಿತಿ ಲಯ ನಿಯಮನ ಜ್ಞಾ
ನತ್ರಯಪದ ಬಂಧಮೋಚಕ ಸುಮನಸಾಸುರ
ಚಿತ್ತವೃತ್ತಿಗಳಂತೆ ನಡೆವ ಪ್ರ
ಮತ್ತನಲ್ಲ ಸುಹೃಜ್ಞನಾಪ್ತನ
ನಿತ್ಯದಲಿ ನೆನೆನೆನೆದು ಸುಖಿಸುವ ಭಾಗ್ಯ ಕರುಣಿಪುದು ೨೮-೧೫

ಪಂಚಭೇದ ಜ್ಞಾನವರುಪು ವಿ
ರಿಂಚಿಜನಕನ ತೋರು ಮನದಲಿ
ವಾಂಛಿತಪ್ರದ ಒಲುಮೆಯಿಂದಲಿ ದಾಸನೆಂದರಿದು
ಪಂಚವಕ್ತ್ರನ ತನಯ ಭವದೊಳು

ವಂಚಿಸದೆ ಸಂತೈಸು ವಿಷಯದಿ
ಸಂಚರಿದಂದದಲಿ ಮಾಡು ಮನಾದಿಕರಣಗಳ ೨೮-೧೬

ಏನು ಬೇಡುವುದಿಲ್ಲ ನಿನ್ನ ಕು
ಯೋನಿಗಳು ಬರಲಂಜೆ ಲಕುಮೀ
ಪ್ರಾಣಪತಿ ತತ್ವೇಶರಿಂದೊಡಗೂಡಿ ಗುಣಕಾಯ
ತಾನೇ ಮಾಡುವನೆಂಬ ಈ ಸು
ಜ್ಞಾನವನೆ ಕರುಣಿಸುವುದೆಮಗೆ ಮ
ಹಾನುಭಾವ ಮುಹುಮುಹುಃ ಪ್ರಾಧಿಸುವೆನಿನಿತೆಂದು ೨೮-೧೭

ನಮೋ ನಮೋ ಗುರುವಯ ವಿಬುಧೋ
ತ್ತಮ ವಿವಜಿತನಿದ್ರ ಕಲ್ಪ
ದ್ರುಮನೆನಿಪೆ ಭಜಕರಿಗೆ ಬಹುಗುಣಭರಿತ ಶುಭಚರಿತ
ಉಮೆಯ ನಂದನ ಪರಿಹರಿಸ
ಹಂಮಮತೆ ಬುದ್ಧ್ಯಾ ದಿಂ ದ್ರಿಯಗಳಾ
ಕ್ರಮಿಸಿ ದಣಿಸುತಲಿಹವು ಭವದೊಳಗಾವ ಕಾಲದಲಿ ೨೮-೧೮

ಜಯಜಯತು ವಿಘ್ನೇಶ ತಾಪ
ತ್ರಯವಿನಾಶನ ವಿಶ್ವಮಂಗಳ
ಜಯಜಯತು ವಿದ್ಯಾಪ್ರದಾಯಕ ವೀತಭಯಶೋಕ
ಜಯಜಯತು ಚಾವಾಂಗ ಕರುಣಾ
ನಯನದಿಂದಲಿ ನೋಡಿ ಜನುಮಾ
ಮಯ ಮೃತಿಗಳನು ಪರಿಹರಿಸು ಭಕ್ತರಿಗೆ ಭವದೊಳಗೆ ೨೮-೧೯

ಕಡುಕರುಣೆ ನೀನೆಂದರಿದು ಹೇ
ರೊಡಲ ನಮಿಸುವೆ ನಿನ್ನಡಿಗೆ ಬೆಂ
ಬಿಡದೆ ಪಾಲಿಸು ಪರಮ ಕರುಣಾಸಿಂಧು ಎಂದೆಂದು
ನಡು ನಡುವೆ ಬರುತಿಪ್ಪ ವಿಘ್ನವ
ತಡೆದು ಭಗವನ್ನಾಮ ಕೀತನೆ
ನುಡಿದು ನುಡಿಸೆಂದಿಂ ಪ್ರತಿ ದಿವಸದಲಿ ಮರೆಯದಲೆ ೨೮-೨೦

ಏಕವಿಂಶತಿ ಪದಗಳೆನಿಸುವ
ಕೋಕನದ ನವಮಾಲಿಕೆಯ ಮೈ
ನಾಕಿತನಯಾಂತಗತ ಶ್ರೀಪ್ರಾಣಪತಿಯೆನಿಪ
ಶ್ರೀಕರಜಗನ್ನಾಥವಿಟ್ಟಲ
ಸ್ವೀಕರಿಸಿ ಸ್ವಗಾಪವಗದಿ
ತಾ ಕೊಡುವ ಸೌಖ್ಯಗಳ ಭಕ್ತರಿಗಾವ ಕಾಲದಲಿ ೨೮-೨೧